

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 12-06-2026:

ಮುಂದುವರೆದ ಪಾಟೀಸವಾಲು: ಆರೋಪಿ ಪರಶ್ರೀ ಡಿ ಎಂ ಪಿ ವಕೀಲರಿಂದ:

52. ನಾನು ಮುರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಿಗೆ ಪತ್ರ ವ್ಯವಹಾರ ಮಾಡಿ ಆರೋಪಿತರ ಹೆಂಡತಿ ಅಲ್ಲಿ ಕೆಲಸ ಮಾಡಿಕೊಂಡಿದ್ದರೋ ಇಲ್ಲವೋ ಎಂದು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಅದರಲ್ಲಿ ಅವರ ಹೆಂಡತಿ ಎಲ್ಲಿಂದ ಎಲ್ಲಿಯವರಿಗೆ ಕೆಲಸ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ನೀಡಿದ್ದರು ಎಂದರೆ ಸರಿ. ನಾನು ಆರೋಪಿತರ ಪತ್ನಿಗೆ ನೋಟೀಸು ಕೊಟ್ಟು ಅವರ ಸಂಬಳ ವೇತನ ಯಾವ ಬ್ಯಾಂಕ್ ಅಕೌಂಟಿಗೆ ಜಮೆ ಆಗಿದೆ ಎಂದು ನಾನು ಕೇಳಿಲ್ಲ. ನಿ.ಪಿ.169/3ರೊಂದಿಗೆ ಆರೋಪಿತರು ಸಲ್ಲಿಸಿದ ಅವರ ಹೆಂಡತಿಯ ಕೆನರಾ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಈಗ ನನಗೆ ತೋರಿಸಿದಂತೆ 2800/- ಸಂಬಳ ಬಾಬು ಜಮೆ ಆಗಿರುವುದು ಕಂಡುಬರುತ್ತದೆ ಎಂದರೆ ಸಾಕ್ಷಿಯು 2800/- ಜಮೆ ಆಗಿದೆ ಎನ್ನುವುದು ಅದರಲ್ಲಿ ಕಂಡುಬರುತ್ತಿದೆ. ಆದರೆ ಸಂಬಳದ ಬಾಬು ಎಂದು ಕಂಡುಬರುತ್ತಿಲ್ಲ. ಹಾಗೆಯೇ ಆರೋಪಿತರು ಅವರ ಎಪಿಆರ್.ನಲ್ಲಿ ಹೆಂಡತಿಯ ಸಂಬಳವನ್ನು ಘೋಷಿಸಿಕೊಂಡಿಲ್ಲ ಎನ್ನುತ್ತಾರೆ. ನಾನು ಸಂಬಂಧಪಟ್ಟ ಬ್ಯಾಂಕಿಗೆ ಪತ್ರ ವ್ಯವಹಾರ ಮಾಡಿ ರೂ.2800/- ಯಾವ ಮೂಲದ ಹಣ ಎಂದು ಜಮೆ ಆದದ್ದೆಂದು ತಿಳಿದುಕೊಂಡಿಲ್ಲ. ಆರೋಪಿತರ ಹೆಂಡತಿ ಕೆಲಸ ಮಾಡಿಕೊಂಡಿದ್ದು ಅವರ ಸಂಬಳ ಮತ್ತು ಪಿ.ಎಫ್. ಹಣ ಬಂದಿತ್ತು ಎಂದು ತಿಳಿದಿದ್ದರೂ ಕೂಡ ಆರೋಪಿತರ ಆದಾಯ ಕಡಿಮೆ ತೋರಿಸುವ ಸಲುವಾಗಿ ರೂ.1,08,425/- ಆರೋಪಿತರ ಆದಾಯಕ್ಕೆ ಪರಿಗಣಿಸಿಲ್ಲ ಎಂದರೆ ಸರಿಯಲ್ಲ.

53. ಆರೋಪಿತರು ತಮ್ಮ ಒಂದು ಮನೆಯನ್ನು ಧನಂಜಯ ಎನ್ನುವವರಿಗೆ ಲೀಸಿಗೆ ನೀಡುತ್ತಾರೆ ಎಂದು ನನ್ನ ತನಿಖಾ ಕಾಲದಲ್ಲಿ ಕಂಡುಬಂದಿತ್ತು ಎಂದರೆ ಸರಿ. ನಾನು ಮನೆಯನ್ನು ಶೋಧನೆ ಮಾಡಿದಾಗ ಆ ಲೀಸಿಗೆ ಸಂಬಂಧಿಸಿದಂತೆ ದಾಖಲೆ ಸಿಕ್ಕಿತ್ತು, ಅದನ್ನು ನಾನು ನಿ.ಪಿ.15ರ ಪುಟ ಸಂ.11ರ ಕ್ರ.ಸಂ.16ರಲ್ಲಿ ಕಾಣಿಸಿದ್ದೇನೆ ಎಂದರೆ ಸರಿ. ಆರೋಪಿತರು ಕೂಡ ತಮ್ಮ ಅನುಬಂದದಲ್ಲಿ ಆ ಲೀಸ್ ಪತ್ರದ ಪ್ರತಿಯನ್ನು ಕೊಟ್ಟಿರುತ್ತಾರೆ. ಅದು ನಿ.ಪಿ.169(6) ಎಂದರೆ ಸರಿ. ಅದರಲ್ಲಿ ಆ ಮನೆಯನ್ನು ರೂ.5ಲಕ್ಷ 25ಸಾವಿರಗಳಿಗೆ ಲೀಸಿಗೆ ಹಾಕಿರುವುದು ಎಂದು ನಮೂದನೆ ಆಗಿತ್ತು ಎಂದರೆ ಸರಿ. ದಿ:15.09.13ರಂದು ಧನಂಜಯರವರ ಹೇಳಿಕೆಯನ್ನು ದಾಖಲಿಸಿಕೊಂಡಿರುತ್ತೇನೆ ಎಂದರೆ ಸರಿ. ಅದರಲ್ಲಿ ಅವರು ರೂ.5ಲಕ್ಷ 25ಸಾವಿರಕ್ಕೆ ತಾನು ಬೋಗ್ಯಕ್ಕೆ ಪಡೆದುಕೊಂಡಿರುವುದಾಗಿ ಹೇಳಿರುತ್ತಾರೆ ಎಂದರೆ ಸರಿ. ನಾನು ರೂ.5ಲಕ್ಷ 25ಸಾವಿರವನ್ನು ಆರೋಪಿತರ ಆದಾಯ ಲೆಕ್ಕಕ್ಕೆ ಪರಿಗಣಿಸಿಲ್ಲ ಬದಲಾಗಿ ರೂ.5ಲಕ್ಷ ಮಾತ್ರ ಪರಿಗಣಿಸಿರುವುದು ಎಂದರೆ ಸಾಕ್ಷಿಯು ಹೌದು ಏಕೆಂದರೆ ರೂ.25ಸಾವಿರ ಹಣವನ್ನು ನಗದಾಗಿ ಕೊಟ್ಟಿದ್ದು

ಎಂದು ಹೇಳಿರುತ್ತಾರೆ. ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ರೂ.25ಸಾವಿರದ ಬಗ್ಗೆ ಸೂಕ್ತವಾದ ದಾಖಲೆಗಳನ್ನು ಕೊಟ್ಟಿದ್ದರೂ ಕೂಡ ಉದ್ದೇಶಪೂರ್ವಕವಾಗಿ ನಾನು ಅದನ್ನು ಕೈಬಿಟ್ಟಿರುತ್ತೇನೆ ಎಂದರೆ ಸರಿಯಲ್ಲ. ಅದೇ ಮನೆಯಲ್ಲಿ ಗೌರಿಶಂಕರ್ ಮತ್ತು ಆನಂದ್ ಎನ್ನುವವರು ಕೂಡ ಬಾಡಿಗೆಗೆ ಇದ್ದರು ಎನ್ನುವ ಬಗ್ಗೆ ಆರೋಪಿತರು ಅನುಬಂದದಲ್ಲಿ ಕಾಣಿಸಿರುತ್ತಾರೆ ಎಂದರೆ ಸರಿ. ಆ ವ್ಯಕ್ತಿಗಳ ಹೇಳಿಕೆಗಳನ್ನು ನಾನು ಮಾಡಿಕೊಂಡಿಲ್ಲ. ನಾನು ಆರೋಪಿತರ ಬಾಡಿಗೆ ಹಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಯಾವುದೇ ಬಾಡಿಗೆದಾರರನ್ನು ವಿಚಾರ ಮಾಡಿಲ್ಲ ಎಂದರೆ ಸರಿಯಲ್ಲ. ಸಾಕ್ಷಿ ಮುಂದುವರೆದು ಗೌರಿಶಂಕರ್ ಮತ್ತು ಆನಂದರವರು ಬಾಡಿಗೆಗೆ ಇದ್ದ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ, ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ಅವರಿಬ್ಬರು ನಾವು ದಾಳಿ ಮಾಡುವ ಸಮಯದಲ್ಲಿ ಕೂಡ ಬಾಡಿಗೆಗೆ ಇದ್ದರು ಮತ್ತು ಆರೋಪಿತರು ಅವರು ನೀಡಿರುವ ಮುಂಗಡ ಹಣ ರೂ.50ಸಾವಿರ ಮತ್ತು ಒಟ್ಟಾರೆ ಬಾಡಿಗೆ 19500/- ಆದಾಯಕ್ಕೆ ಪರಿಗಣಿಸಿ ಎಂದು ಅನುಬಂದದಲ್ಲಿ ಕೇಳಿಕೊಂಡಿದ್ದರು ಎಂದರೆ ಸಾಕ್ಷಿಯು ಹೌದು ಆದರೆ ಅವರು ಬಾಯಿ ಮಾತಿನಲ್ಲಿ ಬಾಡಿಗೆ ಮಾಡಿಕೊಂಡಿರುತ್ತೇವೆ ಎಂದು ಹೇಳಿರುತ್ತಾರೆ, ಪೂರಕ ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ, ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ಅವರಲ್ಲಿ ಬಾಡಿಗೆಗೆ ಇದ್ದರೋ ಇಲ್ಲವೋ ಎಂದು ನಾನು ಪರಿಶೀಲನೆ ಮಾಡಿದ ಬಗ್ಗೆ ನನ್ನ ಅಂತಿಮ ವರದಿಯಲ್ಲಿ ಕಾಣಿಸಿಲ್ಲ ಎಂದರೆ ಸಾಕ್ಷಿಯು ಪಂಚನಾಮೆಯಲ್ಲಿ ಎಲ್ಲಾ ವಿಚಾರವನ್ನು ಬರೆದಿರುತ್ತೇನೆ, ಅವರು ಬಾಡಿಗೆಗೆ ಇದ್ದಿದ್ದರೆ ಗೊತ್ತಾಗುತ್ತಿತ್ತು ಅದನ್ನು ನಮೂದು ಮಾಡುತ್ತಿದ್ದೆ ಎನ್ನುತ್ತಾರೆ.

54. ಆರೋಪಿತರು ನಿ.ಪಿ.167ರ ಅನುಬಂದ-3ರಲ್ಲಿ ಕೃಷಿ ಆದಾಯವನ್ನು ಕಾಣಿಸಿರುತ್ತಾರೆ ಎಂದರೆ ಸರಿ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೂಡ ಹಾಜರುಪಡಿಸಿದ್ದರು ಎಂದರೆ ಸಾಕ್ಷಿ ಅವರು ಕೆಲವೊಂದು ದಾಖಲೆಗಳನ್ನು ಸಲ್ಲಿಸಿದ್ದರು, ಅದು ಎಪಿಎಂಸಿ ಯಿಂದ ನೀಡಿದ ದರ ಪಟ್ಟಿಯಾಗಿತ್ತು, ಅವರು ಆದಾಯವನ್ನು ಎಪಿಆರ್.ನಲ್ಲಿ ಘೋಷಿಸಿಕೊಂಡಿಲ್ಲ, ಆದ್ದರಿಂದ ಅದನ್ನು ಪರಿಗಣಿಸಿಲ್ಲ ಎನ್ನುತ್ತಾರೆ. ಆರೋಪಿತರು ಅನುಬಂದದಲ್ಲಿ ನಿ.ಪಿ.169ರಲ್ಲಿ ಅವರ ಚೆಕ್ ಅವಧಿಯ ಆರ್.ಟಿ.ಸಿಗಳನ್ನು ಹಾಜರುಪಡಿಸಿದ್ದರು ಎಂದರೆ ಸಾಕ್ಷಿಯು 2001-2002ರ ನಂತರದ್ದು ಕೊಟ್ಟಿದ್ದು ಎನ್ನುತ್ತಾರೆ. ಆ ಆರ್.ಟಿ.ಸಿ.ಯಲ್ಲಿ ಪ್ರತಿವರ್ಷ ಏನು ಏನು ಬೆಳೆ ಬೆಳೆಯಲಾಗಿತ್ತು ಎಂದು ನಮೂದು ಇತ್ತು ಎಂದರೆ ಸರಿ. ನಾನು ನನ್ನ ತನಿಖಾ ಕಾಲದಲ್ಲಿ ಆ ಆರ್.ಟಿ.ಸಿ.ಯಲ್ಲಿ ಕಾಣಿಸಿದ ಬೆಳೆಗಳ ಆಯಾಯ ವರ್ಷದ ದರಪಟ್ಟಿಗಳನ್ನು ತರಿಸಿಕೊಂಡಿರುತ್ತೇನೆ ಎಂದರೆ ಸರಿ. ಈಗ ನನಗೆ ತೋರಿಸಿದ ದಾಖಲೆ ನಾನು

ದೋ.ಪಟ್ಟಿಯೊಂದಿಗೆ ಸಲ್ಲಿಸಿದ ದಾಖಲೆ ಎಂದರೆ ಸರಿ. ಸದರಿ ದಾಖಲೆಯು ದಿ:6.9.14ರಂದು ಎಪಿಎಂಸಿ ಕಾರ್ಯದರ್ಶಿಯವರಿಗೆ ಬರೆದ ಪತ್ರ ಮತ್ತು ಎಪಿಎಂಸಿ ಕಾರ್ಯದರ್ಶಿಯವರು ದಿ:9.9.14ರಂದು ನೀಡಿರುವ ಮಾಹಿತಿ ಆಗಿರುತ್ತದೆ. ಈ ದಾಖಲೆಗಳನ್ನು ನಿ.ಪಿ.172 ಮತ್ತು 173 ಎಂದು ಗುರುತಿಸಲಾಯಿತು. ಆರೋಪಿತರು ಸಲ್ಲಿಸಿದ ನಿ.ಪಿ.169ರಲ್ಲಿ ಅವರು ಮತ್ತು ಅವರ ಸಹೋದರಿಯರು ಮಾಡಿಕೊಂಡ ದಿ:22.3.2000ರ ಕರಾರು ಪತ್ರವನ್ನು ಹಾಜರುಪಡಿಸಿದ್ದರು ಎಂದರೆ ಸರಿ. ಸಾಕ್ಷಿಯು ಅದು ನೊಂದಾಯಿತವಲ್ಲದ ದಾಖಲೆ ಆಗಿದ್ದರಿಂದ ಅದನ್ನು ಪರಿಗಣಿಸಿಲ್ಲ ಎನ್ನುತ್ತಾರೆ. ಆ ಕರಾರಿನಲ್ಲಿ ಪಿತ್ರಾರ್ಜವಾಗಿ ಬಂದ ಆಸ್ತಿಯ ಆದಾಯವನ್ನು ಮತ್ತು ಎಲ್ಲಾ ಖರ್ಚು ವೆಚ್ಚವನ್ನು ಆರೋಪಿತರೇ ನಿರ್ವಹಿಸಬೇಕೆಂದು ಇತ್ತು ಎಂದರೆ ಸಾಕ್ಷಿ ಅದರಲ್ಲಿ ಬರೆದಿತ್ತು ಆದರೆ ಅದು ನೊಂದಾಯಿತವಲ್ಲದ ದಾಖಲೆ ಎನ್ನುತ್ತಾರೆ. ಅವರ ಸಹೋದರ- ಸೋದರಿಯರ ಹೇಳಿಕೆ ಮತ್ತು ಆ ದಾಖಲೆಯಲ್ಲಿ ಇದ್ದ ಸಾಕ್ಷಿದಾರರ ಹೇಳಿಕೆಗಳನ್ನು ಮಾಡಿಕೊಂಡಿಲ್ಲ ಎಂದರೆ ಸರಿ. ಆರೋಪಿತರು ನಾವು ಬೆಳೆದ ಶುಂಠಿಯನ್ನು ಮಾರಾಟ ಮಾಡಿದ ಬಗ್ಗೆ ನಿ.ಪಿ.169ರ ಜೊತೆ ಪಾಷ ಜಂಜರ್ ಟ್ರೇಡಿಂಗ್ ಕಂ.ಯವರು ನೀಡಿದ ಬಿಲ್ಲುಗಳನ್ನು ಕೂಡ ಹಾಜರುಪಡಿಸಿರುತ್ತಾರೆ ಎಂದರೆ ಸರಿ. ಅದನ್ನು ನಾನು ಆದಾಯಕ್ಕೆ ಪರಿಗಣಿಸಿಲ್ಲ ಎಂದರೆ ಸಾಕ್ಷಿಯು ಅವರು ಎಪಿಆರ್.ನಲ್ಲಿ ಘೋಷಿಸಿಕೊಂಡಿಲ್ಲ ಅದು ಅವರ ಖಾತೆಗೆ ಜಮೆಯಾಗಿದೆ ಎನ್ನುವ ಬಗ್ಗೆ ಯಾವ ದಾಖಲೆ ಹಾಜರುಪಡಿಸಿಲ್ಲ ಎನ್ನುತ್ತಾರೆ.

55. ಸದರಿ ಪಾಷ ಜಂಜರ್ ಟ್ರೇಡಿಂಗ್ ಕಂ.ಯವರು ನೀಡಿರುವ ಬಿಲ್ಲಿಗೆ ಸಂಬಂಧಿಸಿದಂತೆ ಅದಕ್ಕೆ ಸಂಬಂಧಪಟ್ಟವರನ್ನು ವಿಚಾರ ಮಾಡಿ ಹೇಳಿಕೆ ಪಡೆದುಕೊಂಡಿಲ್ಲ. ನನ್ನ ಅಂತಿಮ ವರದಿಯಲ್ಲಿ ನಾನು ಈ ಬಿಲ್ಲುಗಳನ್ನು ಪರಿಗಣಿಸದೆ ಇರುವುದರ ಬಗ್ಗೆ ವಿವರಣೆ ನೀಡಿಲ್ಲ ಎಂದರೆ ಸರಿಯಲ್ಲ. ಸಾಕ್ಷಿ ಮುಂದುವರೆದು ನಿಖರವಾಗಿ ಈ ದಾಖಲೆಯ ಬಗ್ಗೆ ಹೇಳಿಲ್ಲ ಎನ್ನುತ್ತಾರೆ. ಒಟ್ಟಾರೆ ಆದಾಯದ ಬಗ್ಗೆ ಹೇಳಿರುತ್ತೇನೆ ಎನ್ನುತ್ತಾರೆ. ಆರೋಪಿತರು ಹೊಂದಿರುವ ಪಿತ್ರಾರ್ಜಿತ ಆಸ್ತಿ ಹಾಸನ ಸಿಟಿಯಿಂದ 25 - 30 ಕಿ.ಮೀ. ದೂರದಲ್ಲಿ ಇರಬಹುದು. ಕೃಷಿ ಜಮೀನಿನಿಂದ ಆರೋಪಿರಿಗೆ ಚೆಕ್ ಅವಧಿಯಲ್ಲಿ 57,80,470/-ರೂ. ಆದಾಯ ಇತ್ತು ಎಂದರೆ ಸಾಕ್ಷಿಯು ಅದನ್ನು ಅವರು ಘೋಷಿಸಿಕೊಂಡಿರುತ್ತಾರೆ, ಆದರೆ ಅದಕ್ಕೆ ಪೂರಕ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ ಮತ್ತು ಎಪಿಆರ್.ನಲ್ಲಿ ಘೋಷಿಸಿಕೊಂಡಿಲ್ಲ, ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಹೇಳಿಲ್ಲ ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ಆರೋಪಿತರು ಹಾಜರುಪಡಿಸಿದ ಆರ್.ಟಿ.ಸಿ. ಅಲ್ಲಿ ಕಾಣಿಸಿದ ಬೆಲೆಯಿಂದ ಎಷ್ಟು ಇಳುವರಿ ಮತ್ತು ಎಷ್ಟು ಆದಾಯ ಬರಬಹುದು ಎಂದು ನಾನು ಕೃಷಿ

ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ಸಾಕ್ಷಿಯು ಕಾರಣ ಅವರು ಎಪಿಆರ್.ನಲ್ಲಿ ಕಾಣಿಸಿಲ್ಲ, ಆದ್ದರಿಂದ ಮಾಹಿತಿ ಪಡೆದುಕೊಂಡಿಲ್ಲ ಎನ್ನುತ್ತಾರೆ. ಆ ರೀತಿ ಮಾಹಿತಿಯನ್ನು ಪಡೆದುಕೊಂಡಿದ್ದಲ್ಲಿ ಅವರಿಗೆ ಸಾಕಷ್ಟು ಆದಾಯ ಇತ್ತು ಎನ್ನುವುದು ಕಂಡುಬರುತ್ತದೆ ಆಗ ಅವರ ಆದಾಯ ಹೆಚ್ಚು ಇತ್ತು ಎನ್ನುವುದು ಗೊತ್ತಾಗುತ್ತದೆ ಆದ್ದರಿಂದ ನಾನು ಅವರ ಮೇಲೆ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂಬ ಕಾರಣದಿಂದ ಕೃಷಿ ಆದಾಯವನ್ನು ಪರಿಗಣಿಸದೆ ಮುಚ್ಚಿಟ್ಟಿರುತ್ತೇನೆ ಎಂದರೆ ಸರಿಯಲ್ಲ.

56. ನಿ.ಪಿ.167ರ ಅನುಬಂಧ-4ರಲ್ಲಿ ಆರೋಪಿತರು ಒಟ್ಟು ರೂ.6,23,097/- ತನಗೆ ಹೈನುಗಾರಿಕೆಯಿಂದ ಆದಾಯ ಬಂದಿತ್ತು ಎಂದು ತೋರಿಸಿರುತ್ತಾರೆ ಎಂದರೆ ಸರಿ. ಅದಕ್ಕೆ ಸಂಬಂಧಿಸಿದಂತೆ ಅವರು ದಾಖಲಾತಿಗಳನ್ನು ನಿ.ಪಿ.169(8)ರಲ್ಲಿ ನೀಡಿರುತ್ತಾರೆ ಎಂದರೆ ಸಾಕ್ಷಿಯು ಅದರಲ್ಲಿ ತನ್ನ ತಂದೆ-ತಾಯಿ ಹೈನುಗಾರಿಕೆ ನಡೆಸುತ್ತಿದ್ದರು ಎಂದು ಹೇಳಿರುತ್ತಾರೆ. ನಾನು ಹಾಲು ಉತ್ಪಾದಕರ ಸಹಕಾರ ಸಂಘ, ಗಂಜಿಗರೆ ಇವರಿಗೆ ಈಗ ತೋರಿದ ದಾಖಲೆಯಂತೆ ಪತ್ರ ವ್ಯವಹಾರ ಮಾಡಿರುತ್ತೇನೆ ಎಂದರೆ ಸರಿ. ಅದನ್ನು ನಿ.ಪಿ.174 ಎಂದು ಗುರುತಿಸಲಾಯಿತು. ಸದರಿ ಸಂಘದ ಕಾರ್ಯದರ್ಶಿಯವರು ಈಗ ತೋರಿಸಿದ ದಾಖಲೆಯ ಪ್ರಕಾರ ಹಾಲು ಸರಬರಾಜಿನ ಆದಾಯ ವಿವರವನ್ನು ನಮಗೆ ನೀಡಿರುತ್ತಾರೆ ಎಂದರೆ ಸಾಕ್ಷಿಯು ಆ ದಾಖಲೆ ಆರೋಪಿತರ ತಾಯಿಗೆ ಸಂಬಂಧಪಟ್ಟದ್ದು ಎನ್ನುತ್ತಾರೆ. ಈ ದಾಖಲೆಯನ್ನು ನಿ.ಪಿ.175 ಎಂದು ಗುರುತಿಸಲಾಯಿತು (ಇದು ಎರಡು ಹಾಳೆಗಳನ್ನು ಒಳಗೊಂಡಿರುತ್ತದೆ) ಅದನ್ನು ನಾನು ಪರಿಗಣಿಸಿಲ್ಲ ಎಂದರೆ ಸಾಕ್ಷಿಯು ಎಪಿಆರ್.ನಲ್ಲಿ ನಮೂದಿಸಿಲ್ಲ ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ಹಸು ಮತ್ತು ಎಮ್ಮೆಗಳನ್ನು ಆರೋಪಿತರು ಖರೀದಿಸಿದ್ದಾರೆ ಎಂದು ಅವರ ಖರ್ಚಿನ ಲೆಕ್ಕಕ್ಕೆ ಪರಿಗಣಿಸಿದ್ದಿರಾ ಎಂದರೆ ಸಾಕ್ಷಿಯು ನಿರ್ವಹಾಣ ವೆಚ್ಚಕ್ಕೆ ಪರಿಗಣಿಸಿದ್ದು ಎನ್ನುತ್ತಾರೆ. ಆರೋಪಿತರ ಆದಾಯವನ್ನು ಕಡಿಮೆ ತೋರಿಸುವ ಉದ್ದೇಶಪೂರ್ವಕವಾಗಿ ಹೈನುಗಾರಿಕೆ ಆದಾಯವನ್ನು ಪರಿಗಣಿಸಿಲ್ಲ ಎಂದರೆ ಸರಿಯಲ್ಲ.

57. ಆರೋಪಿತರ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು ಎಂದರೆ ಸರಿ. ಸಾಕ್ಷಿಯು ಅದಕ್ಕೆ ಪೂರಕ ದಾಖಲೆಗಳನ್ನು ಕೊಟ್ಟಿರಲಿಲ್ಲ ಎನ್ನುತ್ತಾರೆ. ನಾನು ದಾಳಿ ಮಾಡಿದಾಗ ಅವರ ಮನೆಯಲ್ಲಿ ಟೈಲರಿಂಗ್ ಮಷಿನ್ ಇತ್ತು. ಅದನ್ನು ಮಹಜರಿನಲ್ಲಿ ಕಾಣಿಸಿದ್ದೇನೆ ಎಂದರೆ ಸರಿ. ಅವರು ಟೈಲರಿಂಗ್ ಮಾಡುತ್ತಿದ್ದರೋ ಎನ್ನುವ ಬಗ್ಗೆ ನಾನು ಅಕ್ಕಪಕ್ಕದವರನ್ನು ವಿಚಾರಣೆ ಮಾಡಿಲ್ಲ. ಈ ವಿಚಾರವನ್ನು ಕೂಡ ನಾನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುತ್ತೇನೆ ಎಂದರೆ ಸರಿಯಲ್ಲ. ಹಾಗೆಯೇ ಅವರ ಹೆಂಡತಿ ಟ್ರಾಪರ್

ವೇರ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಅದರಿಂದ ಅವರಿಗೆ ರೂ.14,010/- ಕಮಿಷನ್ ಬರುತ್ತಿತ್ತು ಎಂದು ತಮ್ಮ ಅನುಬಂಧ-4ಬಿಯಲ್ಲಿ ನಿ.ಪಿ.167ರಲ್ಲಿ ಕಾಣಿಸಿಕೊಂಡಿರುತ್ತಾರೆ ಎಂದರೆ ಸಾಕ್ಷಿಯು ಹೌದು ಅದಕ್ಕೆ ಪೂರಕ ದಾಖಲೆಗಳನ್ನು ಹಾಜರುಪಡಿಸಿಲ್ಲ ಆದ್ದರಿಂದ ಪರಿಗಣಿಸಿಲ್ಲ ಎನ್ನುತ್ತಾರೆ. ಅದಕ್ಕೆ ಪೂರಕವಾಗಿ ಆರೋಪಿತರು ನಿ.ಪಿ.169ರಲ್ಲಿ ಪುಟ ಸಂ.114 ರಿಂದ 127ರಲ್ಲಿ ಕಾಣಿಸಿದ ದಾಖಲೆಗಳನ್ನು ಹಾಜರುಪಡಿಸಿದ್ದರು ಎಂದರೆ ಸರಿ. ಆದರೆ ಆ ಹಣ ಅವರ ಬ್ಯಾಂಕಿಗೆ ಜಮಾ ಆದ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ ಎನ್ನುತ್ತಾರೆ. ನಾನು ದಾಳಿ ಮಾಡಿದ ಸಮಯದಲ್ಲಿ ಇದಕ್ಕೆ ಪೂರಕವಾಗಿ ದಾಖಲೆಗಳು ಸಿಕ್ಕಿದ್ದವು ಎಂದರೆ ಸಾಕ್ಷಿಯು ನಿ.ಪಿ.169ರ ಪುಟ ಸಂ.190 ರಿಂದ 200ರವರೆಗಿನ ದಾಖಲೆಗಳು ಸಿಕ್ಕಿದ್ದವು ಎನ್ನುತ್ತಾರೆ. ನಿ.ಪಿ.169ರ ಪುಟ ಸಂ.114 ರಿಂದ 126ರಲ್ಲಿ ಆರೋಪಿತರ ಪತ್ನಿ ಶುಭಾ ಆನಂದ್ ಇವರನ್ನು ಡೀಲರ್ ಎಂದು ಕಾಣಿಸಿದ್ದಾರೆ ಎಂದರೆ ಸಾಕ್ಷಿಯು ಹೌದು ಆದರೆ ಎಪಿಆರ್.ನಲ್ಲಿ ಆರೋಪಿತರು ತನ್ನ ಪತ್ನಿ ಟಪ್ಪರ್ ವೇರ್ ಡೀಲರ್ ಎಂದು ಕಾಣಿಸಿಲ್ಲ ಎನ್ನುತ್ತಾರೆ. ನಾನು ಹ್ಯಾಪಿ ವೇಸ್ಟ್ ಪಾರ್ಟ್ ಸೇಲ್ಸ್ ಇವರನ್ನು ವಿಚಾರಣೆ ಮಾಡಿಲ್ಲ. ಅವೆಲ್ಲವನ್ನು ಪರಿಗಣಿಸಿದರೆ ಅದು ಆರೋಪಿತರ ಆದಾಯಕ್ಕೆ ಪರಿಗಣನೆ ಆಗುತ್ತದೆ ಎಂಬ ಕಾರಣದಿಂದ ಅದನ್ನು ಪರಿಗಣಿಸಿಲ್ಲ ಮತ್ತು ಸಂಬಂಧಪಟ್ಟವರನ್ನು ವಿಚಾರಣೆ ಮಾಡಲಿಲ್ಲ ಎಂದರೆ ಸರಿಯಲ್ಲ.

58. ನಿ.ಪಿ.167ರ ಅನುಬಂಧ-6ಎಯಲ್ಲಿ ಆರೋಪಿತರು ತಾನು ಜಿ.ಎನ್. ಮೋಹನ್ ಎಂಬುವವರ ಹೆಚ್.ಡಿ.ಎಫ್.ಸಿ ಬ್ಯಾಂಕ್ ಚೆಕ್ ಮೂಲಕ 19,91,000/-ಗಳನ್ನು ಸಾಲವಾಗಿ ಪಡೆದಿರುತ್ತೇನೆ ಮತ್ತು ತನ್ನ ಕೆನರಾ ಬ್ಯಾಂಕ್ ಎಸ್.ಬಿ. ಖಾತೆಗೆ ಜಮೆ ಆಗಿರುತ್ತದೆ ಎಂದು ಹೇಳಿರುತ್ತಾರೆ ಎಂದರೆ ಸರಿ. ಸಾಕ್ಷಿಯು ಅದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಕಾಣಿಸಿಲ್ಲ ಮತ್ತು ಅನುಬಂಧ-6ಎ ಯಲ್ಲಿ ತಮ್ಮ ಬಗ್ಗೆ ಕರಾರು ಪತ್ರ ಆಗಿರುತ್ತದೆ ಎಂದು ಹೇಳಿದ್ದು ಅದು ನೋಂದಾಯಿತ ಕರಾರು ಪತ್ರ ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಅದನ್ನು ಪರಿಗಣಿಸಿಲ್ಲ ಎನ್ನುತ್ತಾರೆ. ಈ ಬಗ್ಗೆ ಇಲಾಖೆಯಿಂದ ಅನುಮತಿ ಪಡೆದಿಲ್ಲ ಮತ್ತು ಎಪಿಆರ್.ನಲ್ಲಿ ಘೋಷಿಸಿಕೊಂಡಿಲ್ಲ ಎನ್ನುತ್ತಾರೆ. ಸದರಿ ಹಣ ಆರೋಪಿತರ ಖಾತೆಗೆ ಮೋಹನ್ ರವರ ಖಾತೆಯಿಂದ ಆರ್.ಟಿ.ಜಿ.ಎಸ್. ಮೂಲಕ ವರ್ಗಾವಣೆ ಆಗಿರುವುದು ಹಾಗೂ ಅದು ನಿ.ಪಿ.21ರಲ್ಲಿ ಕಂಡುಬರುತ್ತದೆ ಎಂದರೆ ಸರಿ. ಆ ಬಗ್ಗೆ ನಾನು ಸದರಿ ಬ್ಯಾಂಕಿಗೆ ಪತ್ರ ವ್ಯವಹಾರ ಮಾಡಿ ಖಚಿತಪಡಿಸಿಕೊಂಡಿರುತ್ತೇನೆ ಎಂದರೆ ಸರಿ. ಆ ವಿಚಾರವನ್ನು ಆರೋಪಿತರು ತಮ್ಮ ಎಪಿಆರ್.ನಲ್ಲಿ ಘೋಷಣೆ ಮಾಡಿಕೊಂಡಿರುತ್ತಾರೆ ಎಂದರೆ ಸರಿ. ಇದು ಕೂಡ ಆರೋಪಿತರ ಆದಾಯ ಆಗಿದ್ದರೂ ಕೂಡ ನಾನು

ಇದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿಲ್ಲ ಎಂದರೆ ಸರಿಯಲ್ಲ.

59. ನಾನು ಪಡೆದುಕೊಂಡ ಆರೋಪಿತರ ಕುಟುಂಬದ ನಿರ್ವಹಣ ವೆಚ್ಚ ದಾಖಲೆ ನಿ.ಪಿ.171ರಲ್ಲಿ ಆರೋಪಿತರ ಕುಟುಂಬ ಯಾವ ವರ್ಗಕ್ಕೆ ಸೇರಿದ್ದು ಎಂದು ನಮೂದನೆ ಇರಲಿಲ್ಲ ಎಂದರೆ ನಿಜ. ಆರೋಪಿತರ ಕುಟುಂಬದವರು ಯಾವ ಯಾವ ಸಂದರ್ಭದಲ್ಲಿ ಇರಲಿಲ್ಲ ಅಂದರೆ ಬಾಣಂತನ, ಗರ್ಭಿಣಿ, ಇತ್ಯಾದಿ ಸಮಯದಲ್ಲಿ ಆರೋಪಿತರ ಜೊತೆ ಇರಲಿಲ್ಲ ಎಂಬ ಮಾಹಿತಿಯನ್ನು ಆರೋಪಿಯಿಂದ ಪಡೆದುಕೊಂಡು ಲೋಕಾಯುಕ್ತ ಸಾಂಕಿಕ ಇಲಾಖೆಗೆ ಕೊಟ್ಟಿಲ್ಲ ಎಂದರೆ ನಿಜ. ಸಾಕ್ಷಿ ಮುಂದುವರೆದು ಅವರು ತಮ್ಮ ಅನುಬಂದದಲ್ಲಿ ಆ ವಿಚಾರವಾಗಿ ಏನು ಹೇಳಿಲ್ಲ, ಆದ್ದರಿಂದ ನಾನು ಕೊಟ್ಟಿರಲಿಲ್ಲ ಮತ್ತು ಸಾಂಕಿಕ ಇಲಾಖೆಯವರು ಸಾರಸರಿ ಕುಟುಂಬ ನಿರ್ವಹ ವೆಚ್ಚವನ್ನು ನೀಡಿರುವುದು ಎನ್ನುತ್ತಾರೆ. ಸಾಂಕಿಕ ವಿಭಾಗಕ್ಕೆ ನಾವು ನಮೂನೆ-1 ಮತ್ತು 2ಕ್ಕೆ ಭರ್ತಿ ಮಾಡಿ ಅದರಲ್ಲಿ ಕಾಣಿಸಿದ ವಿವರಗಳನ್ನು ನೀಡಿ ಕಳುಹಿಸಬೇಕು ಎಂದರೆ ಸರಿ. ಈ ಪ್ರಕರಣದಲ್ಲಿ ನಾನು ಆ ಮಾಹಿತಿಯನ್ನು ಕಳುಹಿಸಿರಲಿಲ್ಲ ಎಂದರೆ ಸರಿಯಲ್ಲ. ನಿ.ಪಿ.171ರ ವರದಿಯನ್ನು ನಾವು ನೀಡಿದ ಆರೋಪಿತರ ಆದಾಯ ಮಾಹಿತಿ ಆಧಾರದಲ್ಲಿ ಅವರ ಖರ್ಚು ಇಷ್ಟಿರ ಬಹುದು ಎಂದು ಅಂದಾಜಿಸಿ ನೀಡಿದ ವರದಿ ಎಂದರೆ ಸರಿಯಲ್ಲ. ಡೋಮೆಸ್ಟಿಕ್ ಎಕ್ಸ್‌ಪೆನ್‌ಸಸ್ ಎಷ್ಟು ಇತ್ತು ಎನ್ನುವ ಬಗ್ಗೆ ಅನುಬಂದ-1 ರಿಂದ 23ರಲ್ಲಿ ನಾವು ಯಾವುದೇ ಮಾಹಿತಿ ಕೇಳುವುದಿಲ್ಲ ಎಂದರೆ ಸರಿಯಲ್ಲ. ನಿ.ಪಿ.168ರ ಅನುಬಂದ-22ರಲ್ಲಿ ಆರೋಪಿತರು ತಮ್ಮ ಕುಟುಂಬದ ಖರ್ಚಿನ ವಿವರವನ್ನು ಕಾಣಿಸಿದ್ದರು ಎಂದರೆ ಸರಿ. ನಿ.ಪಿ.171ರ ಪುಟ ಸಂ.4ರ ಕ್ರ.ಸ.12ರಲ್ಲಿ ಅವಲು ಪದಾರ್ಥಗಳ ಬಗ್ಗೆ ಕೂಡ ಕಾಣಿಸಿದ್ದೇನೆ ಎಂದರೆ ಸರಿ. ಆರೋಪಿತರು ನಿ.ಪಿ.168ರ ಅನುಬಂದ-23ರಲ್ಲಿ ತಮಗೆ ಯಾರಿಗೂ ಅಮಲು ಪದಾರ್ಥ ಸೇವಿಸುವ ಅಥವಾ ಬಳಸುವ ಅಭ್ಯಾಸ ಇಲ್ಲ ಎಂದು ಹೇಳಿರುತ್ತಾರೆ ಎಂದರೆ ಸರಿ. ನಾನು ಉದ್ದೇಶಪೂರ್ವಕವಾಗಿ ನಿ.ಪಿ.171ರಲ್ಲಿ ಆ ಮಾಹಿತಿಯನ್ನು ಪಡೆದುಕೊಂಡಿರುತ್ತೇನೆ ಮತ್ತು ಆರೋಪಿತರು ತಮ್ಮ ಕುಟುಂಬದಲ್ಲಿ ಆ ಅಭ್ಯಾಸ ಯಾರಲ್ಲೂ ಇರಲಿಲ್ಲ ಎಂದು ಹೇಳಿದರೂ ಕೂಡ ಪರಿಗಣಿಸಿರಲಿಲ್ಲ ಎಂದರೆ ಸರಿಯಲ್ಲ. ಆರೋಪಿತರಿಗೆ ತಮ್ಮದೆ ಆದ ಕೃಷಿ ಆದಾಯ ಮತ್ತು ಹೈನುಗಾರಿಕೆ ಆದಾಯ ಇದ್ದುದರಿಂದ ನಾನು ನಿ.ಪಿ.171ರಲ್ಲಿ ಕಾಣಿಸಿದ ಕ.ಸಂ.1 ರಿಂದ 3ರ ಮಾಹಿತಿಯನ್ನು ಪಡೆದುಕೊಳ್ಳಬಾರದಿತ್ತು ಎಂದರೆ ಸರಿಯಲ್ಲ. ಆರೋಪಿತರು ನಿ.ಪಿ.167ರಲ್ಲಿ ಅನುಬಂದ-16ರಲ್ಲಿ ಪುಟ ಸಂ.68ರಲ್ಲಿ ಕ್ರ.ಸ.42ರಲ್ಲಿ ತಮ್ಮ ಕೌಟುಂಬಿಕ ನಿರ್ವಹಣ ವೆಚ್ಚದ ಬಗ್ಗೆ ವಿವರವನ್ನು ನೀಡಿದ್ದರು ಎಂದರೆ ಸರಿ. ಅದನ್ನು ನಾನು ಯಾಕೆ ಪರಿಗಣಿಸಿಲ್ಲ ಎಂಬ ಬಗ್ಗೆ ನನ್ನ ಅಂತಿಮ ಟಿಪ್ಪಣಿಯಲ್ಲಿ ವಿವರಣೆ ನೀಡಿಲ್ಲ

ಎಂದರೆ ಸರಿ.

60. ಆರೋಪಿತರ ಮನೆಯಲ್ಲಿ ಬಾಡಿಗೆಗೆ ಇದ್ದ ಧನಂಜಯ ಮತ್ತು ಇನ್ನಿಬ್ಬರು ಬಾಡಿಗೆ ಮನೆಯ ವಿದ್ಯುತ್ ಬಿಲ್ಲನ್ನು ಅವರೇ ಕಟ್ಟುತ್ತಿದ್ದರು ಎಂದರೆ ಸರಿಯಲ್ಲ. ಆದ್ದರಿಂದ ನಾನು ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುವುದು ಸರಿಯಲ್ಲ ಎಂದರೆ ಒಪ್ಪುವುದಿಲ್ಲ. ಆರೋಪಿತರ ಕುಟುಂಬದ ನಿರ್ವಹಣ ವೆಚ್ಚ ರೂ.2ಲಕ್ಷ ಆಗಿದ್ದರೂ ಕೂಡ ಉದ್ದೇಶಪೂರ್ವಕವಾಗಿ ನಿ.ಪಿ.171ನ್ನು ಪರಿಗಣಿಸಿದ್ದೇನೆ ಎನ್ನುವುದು ಎಂದರೆ ಸರಿಯಲ್ಲ.

61. ನಾನು ವಾಹನಗಳ ನಿರ್ವಹಣ ವೆಚ್ಚವನ್ನು ಪಡೆದುಕೊಳ್ಳುವ ಮೊದಲು ಆ ನಿರ್ವಹಣ ವೆಚ್ಚವನ್ನು ನೀಡಿದವರಿಂದ ಆ ವಾಹನದ ತಪಾಸಣೆ ಮಾಡಿಸಿಕೊಂಡಿರಲಿಲ್ಲ ಎಂದರೆ ಸಾಕ್ಷಿ ಅವರೇ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ. ಒಂದು ವೇಳೆ ಅವರು ಮಾಡದೆ ವರದಿ ನೀಡಿದರೆ ಆ ವರದಿಗೆ ಮಾನ್ಯತೆ ಇಲ್ಲ ಎಂದರೆ ಸಾಕ್ಷಿಯು ಅವರು ಪರಿಣಿತರಿದ್ದಾರೆ ತಪಾಸಣೆ ಮಾಡಿಯೇ ಕೊಡುತ್ತಾರೆ ಎನ್ನುತ್ತಾರೆ.

62. ನಿ.ಪಿ.74 ಮತ್ತು 75ರಲ್ಲಿ ದಾಳಿ ನಡೆಸಿದ ದಿನಾಂಕದ ನಂತರದ ಮರುಪಾವತಿಯನ್ನು ಕೂಡ ಪರಿಗಣಿಸಿದ್ದೇನೆ ಎಂದರೆ ಸರಿಯಲ್ಲ. ನಾನು ಮರುಪಾವತಿಯನ್ನು ಪರಿಗಣಿಸದೆ ಇದ್ದರೂ ಕೂಡ ಪರಿಗಣಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಪಿತರು ನಿ.ಪಿ.169ರಲ್ಲಿ ಪುಟ ಸಂ.133 ರಿಂದ 135ರವರೆಗೆ ದಾಖಲೆಗಳನ್ನು ನೀಡಿದ್ದರೂ ಕೂಡ ಪರಿಗಣಿಸಿಲ್ಲ ಎಂದರೆ ಸರಿಯಲ್ಲ. ಸಾಲ ಮರುಪಾವತಿಯಲ್ಲಿ ನಾನು ರೂ.54,450/-ಗಳನ್ನು ಹೆಚ್ಚುವರಿಯಾಗಿ ಪರಿಗಣಿಸಿದ್ದೇನೆ ಎಂದರೆ ಸರಿಯಲ್ಲ. ನಿ.ಪಿ.74 ಮತ್ತು 75ರಲ್ಲಿ ಕಾಣಿಸಿದ ವಿಮಾ ಹಣವನ್ನು ನಾನು ಆರೋಪಿತರ ಖರ್ಚಿಗೆ ಪರಿಗಣಿಸುತ್ತೇನೆ ಆದರೆ ಅದು ಮರುಪಾವತಿ ಹಣದಲ್ಲಿ ಒಳಗೊಂಡಿರುವುದರಿಂದ ಅದನ್ನು ನಾನು ಮತ್ತೆ ಪರಿಗಣಿಸಿದ್ದೇನೆ ಎಂದರೆ ನಾನು ಒಪ್ಪುವುದಿಲ್ಲ. ಆರೋಪಿತರ ಆದಾಯವು ಚೆಕ್ ಅವಧಿಯ ಆಸ್ತಿಗೆ ಸಮಾನಾಗಿದ್ದರೂ ಕೂಡ ಅವರ ಆದಾಯವನ್ನು ಕಡಿಮೆ ತೋರಿಸುವ ಉದ್ದೇಶದಿಂದ ಸರಿಯಾದ ಆದಾಯವನ್ನು ಮುಚ್ಚಿಟ್ಟು ಆಸ್ತಿ ಮತ್ತು ಖರ್ಚಿನ ವೆಚ್ಚವನ್ನು ಜಾಸ್ತಿ ಕಾಣಿಸಿದ್ದೇನೆ ಎಂದರೆ ಸರಿಯಲ್ಲ. ಆರೋಪಿತರ ಮೇಲೆ ಆರೋಪ ಸಾಭೀತಾಗದೆ ಇದ್ದರೂ ಕೂಡ ಸುಳ್ಳು ದೋ.ಪಟ್ಟಿಯನ್ನು ಸಲ್ಲಿಸಿದ್ದೇನೆ ಎಂದರೆ ಸರಿಯಲ್ಲ.

63. ನಾನು ನನ್ನ ತನಿಖಾ ಕಾಲದಲ್ಲಿ ಈಗ ನನಗೆ ತೋರಿಸಿದ ದಾಖಲೆಯಂತೆ ಹೆಚ್.ಡಿ.ಸಿ.ಸಿ. ಬ್ಯಾಂಕಿಗೆ ಪತ್ರ ಬರೆದು ಕೃಷಿ ಬೆಳೆಯ Scale of finance ಅನ್ನು ನೀಡುವಂತೆ ಕೇಳಿಕೊಂಡಿದ್ದೆನು ಅದಕ್ಕೆ

ಅವರು ಮಾಹಿತಿಯನ್ನು ನೀಡಿರುತ್ತಾರೆ ಮತ್ತು ಅದನ್ನು ನಾನು ದೋಷಪಟ್ಟಿಯಾದಿಗಿ  
ಹಾಜರುಪಡಿಸಿರುತ್ತೇನೆ ಎಂದರೆ ಸರಿ. ಸಾಕ್ಷಿಗೆ ತೋರಿಸಿದ ಈ ದಾಖಲೆಗಳನ್ನು ನಿ.ಪಿ.176 ಮತ್ತು 177  
ಎಂದು ಅದಕ್ಕೆ ಲಗತ್ತಾದ ಮೂರು ಪುಟಗಳ ದಾಖಲೆಯನ್ನು ನಿ.ಪಿ.177(1) ಎಂದು ಗುರುತಿಸಲಾಯಿತು.

(ಈ ಹಂತದಲ್ಲಿ ಮುಂದುವರೆದ ಪಾಟೀಸವಾಲಿಗಾಗಿ ಕಾಲಾವಕಾಶ ಕೋರಿದ ಕಾರಣ  
ಕಾಲಾವಕಾಶ ನೀಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳಚ್ಚು  
ಮಾಡಿಸಲಾಯಿತು)

**ಓ.ಹೆ.ಕೆ.ಸ.ಇದೆ.**

**ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್**

**ನ್ಯಾಯಾಧೀಶರು, ಹಾಸನ.**